



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಸೋಮವಾರ, ೨೪, ಜನವರಿ, ೨೦೨೨ (ಮಾಘ, ೦೪, ಶಕವರ್ಷ, ೧೯೪೩) BENGALURU, MONDAY, 24, JANUARY, 2022 (MAGHA, 04, SHAKAVARSHA, 1943)	ನಂ. ೬೫ No. 65
---------------------	--	------------------

## ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಕೆ.ಪಿ.ಐ.ಡಿ ಕಾಯ್ದೆ 2004 ರನ್ವಯ ನೇಮಿಸಲಾಗಿರುವ ಸಕ್ಷಮ ಪ್ರಾಧಿಕಾರಿಗಳನ್ನು ಬದಲಾವಣೆ ಮಾಡುವ ಬಗ್ಗೆ.

- ಓದಲಾಗಿದೆ:
- 1 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 2 ಜಿಆರ್‌ಸಿ 2015, ದಿ: 29.01.2018.
  - 2 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಪ್‌ಡಿ 25 ಟಿಎಆರ್ 2009, ದಿ: 19.11.2010.
  - 3 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಪ್‌ಡಿ 25 ಟಿಎಆರ್ 2009, ದಿ: 19.11.2010.
  - 4 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 13 ಜಿಆರ್‌ಸಿ 2019, ದಿ: 18.11.2019.
  - 5 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 29 ಜಿಆರ್‌ಸಿ 2019, ದಿ: 18.11.2019.
  - 6 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 18 ಜಿಆರ್‌ಸಿ 2019, ದಿ: 18.11.2019.
  - 7 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 35 ಜಿಆರ್‌ಸಿ 2019, ದಿ: 13.12.2019.
  - 8 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 05 ಜಿಆರ್‌ಸಿ 2020, ದಿ: 16.04.2020.
  - 9 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಪ್‌ಡಿ 25 ಟಿಎಆರ್ 2009, ದಿ: 19.11.2010.
  - 10 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 04 ಜಿಆರ್‌ಸಿ 2020, ದಿ: 04.11.2020.
  - 11 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 05 ಜಿಆರ್‌ಸಿ 2021, ದಿ: 05.01.2021.
  - 12 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 02 ಜಿಆರ್‌ಸಿ 2021, ದಿ: 05.01.2021.
  - 13 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 07 ಜಿಆರ್‌ಸಿ 2021, ದಿ: 19.02.2021.
  - 14 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 08 ಜಿಆರ್‌ಸಿ 2021, ದಿ: 23.02.2021.
  - 15 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 35 ಜಿಆರ್‌ಸಿ 2021, ದಿ: 15.04.2021.
  - 16 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 25 ಜಿಆರ್‌ಸಿ 2020, ದಿ: 01.09.2021.
  - 17 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 25 ಜಿಆರ್‌ಸಿ 2020, ದಿ: 01.09.2021.
  - 18 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 25 ಜಿಆರ್‌ಸಿ 2020, ದಿ: 01.09.2021.
  - 19 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 25 ಜಿಆರ್‌ಸಿ 2020, ದಿ: 01.09.2021.

- 20 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 17 ಜಿಆರ್‌ಸಿ 2017(ಪಿ-2), ದಿ: 20.06.2019.
- 21 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 17 ಜಿಆರ್‌ಸಿ 2017(ಪಿ-2), ದಿ: 20.06.2019.
- 22 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 14 ಜಿಆರ್‌ಸಿ 2019, ದಿ: 04.12.2019.
- 23 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 31 ಜಿಆರ್‌ಸಿ 2019, ದಿ: 04.12.2019.
- 24 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 36 ಜಿಆರ್‌ಸಿ 2019, ದಿ: 04.12.2019.
- 25 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 32 ಜಿಆರ್‌ಸಿ 2019, ದಿ: 16.05.2020.
- 26 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 02 ಜಿಆರ್‌ಸಿ 2020, ದಿ: 30.05.2020.
- 27 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 07 ಜಿಆರ್‌ಸಿ 2020, ದಿ: 18.09.2020.
- 28 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 25 ಜಿಆರ್‌ಸಿ 2019, ದಿ: 24.09.2020.
- 29 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 04 ಜಿಆರ್‌ಸಿ 2021, ದಿ: 06.01.2021.
- 30 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 03 ಜಿಆರ್‌ಸಿ 2021, ದಿ: 05.01.2021.
- 31 ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 33 ಜಿಆರ್‌ಸಿ 2019, ದಿ: 29.06.2021.
- 32 ಸರ್ಕಾರದ ಆದೇಶ ಸಂಖ್ಯೆ: ಕಂಇ 45 ಜಿಆರ್‌ಸಿ 2020 (ಭಾಗ-2), ದಿ: 25.06.2021.

\*\*\*\*\*

### ಪ್ರಸ್ತಾವನೆ:

ಕೆ.ಪಿ.ಐ.ಡಿ ಕಾಯ್ದೆಯಡಿ ದಾಖಲಾಗಿರುವ ವಿವಿಧ ದೂಷಿತ ಹಣಕಾಸು ಸಂಸ್ಥೆಗಳ ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ:1 ರಿಂದ 31 ರವರೆಗೆ ಸರ್ಕಾರದ ಅಧಿಸೂಚನೆಗಳನ್ವಯ ಉಪವಿಭಾಗಾಧಿಕಾರಿಗಳು, ಬೆಂಗಳೂರು ಉತ್ತರ ಉಪವಿಭಾಗ ಮತ್ತು ದಕ್ಷಿಣ ಉಪವಿಭಾಗ ಇವರನ್ನು ಕೆ.ಪಿ.ಐ.ಡಿ ಕಾಯ್ದೆ ಕಲಂ 5(1) ರನ್ವಯ ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ.

ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಸಂರಕ್ಷಣ ಕಾಯ್ದೆ, 2004 ರನ್ವಯ ಜಿಲ್ಲೆಯ ಉಪ ವಿಭಾಗಾಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿರುವುದರಿಂದ ಆಗುತ್ತಿರುವ ವಿಳಂಬ ಮತ್ತು ಈ ಕೆಳಕಂಡ ತೊಂದರೆಗಳನ್ನು ಎದುರಿಸುತ್ತಿರುವುದರಿಂದ ಕೆ.ಪಿ.ಐ.ಡಿ. ಕಾಯ್ದೆ, 2004 ಮತ್ತು ಬಡ್ನ್ ಕಾಯ್ದೆ, 2019 ರನ್ವಯ ದೂಷಿತ ಹಣಕಾಸು ಸಂಸ್ಥೆಗಳ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ಸಕ್ಷಮ ಪ್ರಾಧಿಕಾರಿಗಳ ಹುದ್ದೆಗಳನ್ನು ಸೃಜನೆ ಮಾಡಲು ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಐ.ಎಂ.ಎ ಹಾಗೂ ಇತರೆ ಕೆ.ಪಿ.ಐ.ಡಿ ಪ್ರಕರಣಗಳು ಇವರು ದಿ:27.10.2020 ರಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ:

- 1) Neglect of Competent Authority's work, since the Assistant Commissioner's are burdened with other routine matters.
- 2) Lack of knowledge about their role and responsibility since the task of Competent Authority is not a regular task.
- 3) Most of the times, the scams are multi district and accordingly the Competent Authority is required to deal with claimants from other districts as well deal with attachment of properties located in different districts.

- 4) Requirement of personal appearance at the jurisdictional Special Courts takes a lot of their time from the other administrative matters.
- 5) Difficulty for the state authority to compile information from numerous Competent Authorities and review their work

ಮೇಲಿನ ಪ್ರಸ್ತಾವನೆಗೆ ಸಂಬಂಧಿಸಿದಂತೆ, ತೀರ್ಮಾನ ಕೈಗೊಳ್ಳಲು ಅಪರ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆರವರ ಅಧ್ಯಕ್ಷತೆಯಲ್ಲಿ ದಿನಾಂಕ:24-12-2020ರಂದು ಸಭೆ ನಡೆಸಿ ಕೆ.ಪಿ.ಐ.ಡಿ ಮತ್ತು ಬಡ್ನ್ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ನಿರ್ವಹಣೆ ಮಾಡಲು ಪ್ರತ್ಯೇಕವಾಗಿ ಬೆಂಗಳೂರು ವಿಭಾಗಕ್ಕೆ 03 ಮತ್ತು ಮೈಸೂರು ವಿಭಾಗಕ್ಕೆ 01, ಒಟ್ಟು 04 ಸಕ್ಷಮ ಪ್ರಾಧಿಕಾರಿಗಳ ಹುದ್ದೆಗಳನ್ನು ಹಾಗೂ ಪೂರಕ 44 ಹುದ್ದೆಗಳನ್ನು ಸೃಜನೆ ಮಾಡಲು ತೀರ್ಮಾನಿಸಿ, ಅದರಂತೆ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರ ಅನುಮೋದನೆಯನ್ನು ಪಡೆದು, ಸದರಿ ಹುದ್ದೆಗಳನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆಯು ಈ ಕೆಳಕಂಡ 19 ಹುದ್ದೆಗಳನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಸೃಜಿಸಿ ಭರ್ತಿ ಮಾಡಿಕೊಳ್ಳಲು ಸಹಮತಿ ನೀಡಿರುತ್ತದೆ.

ಕ್ರ. ಸಂ.	ಪದನಾಮ	ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ
		ಸಕ್ಷಮ ಪ್ರಾಧಿಕಾರಿ-1 (ಬೆಂಗಳೂರು ಪ್ರಕರಣಗಳು)	ಸಕ್ಷಮ ಪ್ರಾಧಿಕಾರಿ-2 (ಬೆಂಗಳೂರು ಹೊರತುಪಡಿಸಿ, ರಾಜ್ಯದ ಇನ್ನುಳಿದ 03 ವಿಭಾಗಗಳಿಗೆ ಸಂಬಂಧಿಸಿದ ಪ್ರಕರಣಗಳು)	
1	ಸಹಾಯಕ ಆಯುಕ್ತರು	01	01	ನಿಯೋಜನೆ
2	ತಹಸೀಲ್ದಾರ್	01	01	
3	ಶಿರಸ್ತೇದಾರ್	01	01	
4	ಪ್ರ.ದ.ಸ	01	01	
5	ದ್ವಿ.ದ.ಸ	01	01	
6	ಡಾಟಾ ಎಂಟ್ರಿ ಆಪರೇಟರ್	01	01	ಹೊರಗುತ್ತಿಗೆ
7	ಗ್ರೂಪ್- ಡಿ	01	01	
8	ವಾಹನ ಚಾಲಕರು	01	01	
ಒಟ್ಟು		08	08	
ಲೆಕ್ಕಾಧಿಕಾರಿ 1 ಹುದ್ದೆ ಮತ್ತು ಸಹಾಯಕ 02 ಹುದ್ದೆಗಳು.				ನಿಯೋಜನೆ

ಆರ್ಥಿಕ ಇಲಾಖೆಯ ಸಹಮತಿ ಮೇರೆಗೆ ಮೇಲಿನ ಕೋಷ್ಟಕದಲ್ಲಿ ತಿಳಿಸಿರುವ ಒಟ್ಟು-19 ಹುದ್ದೆಗಳನ್ನು ಮೇಲೆ ಓದಲಾದ ಕ್ರಮ ಸಂಖ್ಯೆ:32ರಲ್ಲಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಮುಂದುವರೆದು ಸದರಿ ಹುದ್ದೆಗಳ ಎದುರಾಗಿ ಸೂಕ್ತ ಅಧಿಕಾರಿ/ನೌಕರರನ್ನು ನಿಯೋಜನೆ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಕೋರಲಾಗಿದ್ದು, ಈವರೆವಿಗೂ ಅಧಿಕಾರಿ/ನೌಕರರನ್ನು ನಿಯೋಜಿಸಿರುವುದಿಲ್ಲ.

ಪ್ರಸ್ತುತ ಕೆ.ಪಿ.ಐ.ಡಿ ಕಾಯ್ದೆಯಡಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೇಮಕಗೊಂಡು ಸಕ್ಷಮ ಪ್ರಾಧಿಕಾರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಾಧಿಕಾರಿಗಳು, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಉಪವಿಭಾಗ ಇವರುಗಳು ಮೇಲಿನ ಪ್ಯಾರ-2 ರಲ್ಲಿ ವಿವರಿಸಿರುವಂತೆ ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಸಕ್ಷಮ ಪ್ರಾಧಿಕಾರಿಗಳು ಕೆ.ಪಿ.ಐ.ಡಿ ಕಾಯ್ದೆಯಡಿಯಲ್ಲಿ ತಿಳಿಸಿರುವ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ರೇವಣಿದಾರರ ಹಿತದೃಷ್ಟಿಯಿಂದ ಹಾಗೂ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಕೆ.ಪಿ.ಐ.ಡಿ ಕಾಯ್ದೆಯಡಿ ಸಮರ್ಪಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನೇಮಕಗೊಂಡು ಸಕ್ಷಮ ಪ್ರಾಧಿಕಾರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಾಧಿಕಾರಿಗಳು, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಉಪವಿಭಾಗ ಇವರಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ:1 ರಿಂದ 31 ರವರೆಗಿನ ಸರ್ಕಾರದ ಅಧಿಸೂಚನೆಗಳನ್ವಯ ಕೆ.ಪಿ.ಐ.ಡಿ ಕಾಯ್ದೆ ಕಲಂ 5(1) ರನ್ವಯ ಸಕ್ಷಮ ಪ್ರಾಧಿಕಾರಿಗಳನ್ನಾಗಿ ನೇಮಿಸಿರುವ ಆದೇಶಗಳನ್ನು ಹಿಂಪಡೆದು ಬೇರೆ ಸೂಕ್ತ ಅಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರಿಗಳ ಹುದ್ದೆಗೆ ನೇಮಿಸುವ ಅವಶ್ಯಕತೆ ಕಂಡುಬಂದಿರುವುದರಿಂದ, ಅದರಂತೆ ಈ ಕೆಳಗಿನಂತೆ ಆದೇಶಿಸಲಾಗಿದೆ.

**ಸರ್ಕಾರದ ಆದೇಶ ಸಂಖ್ಯೆ:ಇ- ಕಂಇ 17 ಜಿಆರ್‌ಸಿ 2022, ಬೆಂಗಳೂರು ದಿನಾಂಕ:24.01.2022.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಹಾಗೂ ರೇವಣಿದಾರರ ಹಿತದೃಷ್ಟಿಯಿಂದ ಮತ್ತು ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ:1 ರಿಂದ 31 ರವರೆಗಿನ ಸರ್ಕಾರದ ಅಧಿಸೂಚನೆಗಳನ್ವಯ ಕೆ.ಪಿ.ಐ.ಡಿ ಕಾಯ್ದೆ ಕಲಂ 5(1) ರನ್ವಯ ಸಕ್ಷಮ ಪ್ರಾಧಿಕಾರಿಗಳನ್ನಾಗಿ ನೇಮಿಸಿರುವ ಆದೇಶಗಳನ್ನು ತಕ್ಷಣವೇ ಹಿಂಪಡೆದು ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಆಯುಕ್ತರುಗಳನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ರೇವಣಿದಾರರ ಹಿತಸಂರಕ್ಷಣ ಕಾಯ್ದೆ, 2004ರ ಕಲಂ 5(1) ರನ್ವಯ ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧ-1 ಮತ್ತು 2ರಲ್ಲಿ ತಿಳಿಸಿರುವಂತೆ ದೂಷಿತ ಸಂಸ್ಥೆಗಳಿಗೆ ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಸದರಿ ಅಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕರ್ತವ್ಯದ ಜೊತೆಗೆ ಸಕ್ಷಮ ಪ್ರಾಧಿಕಾರಿಯ ಕರ್ತವ್ಯವನ್ನು ಸಹ ನಿರ್ವಹಿಸಲು ಈ ಮೂಲಕ ಆದೇಶಿಸಲಾಗಿದೆ.

ಸದರಿ ಸಕ್ಷಮ ಪ್ರಾಧಿಕಾರಿಗಳು ಪ್ರಸ್ತುತ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಎಂ.ಇ ಚನ್ನಬಸವರಾಜ)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ,

(ಭೂಮಾಪನ, ಸೇ-1 ಮತ್ತು ವಿಶೇಷ ಕೋಶ)

**ANNEXURE-1**

<b>Sl No.</b>	<b>Fraudulent Company Name</b>	<b>With reference to Govt. Order RD 17 GRC 2022, Dated:24-01-2022, Designated Competent Authority as per KPID Act 2004, Sub section 1 of Section 5</b>
1	M/s Shri Shakti Souharda Sahakari Niyamita Kumar Logistics	Assistant Commissioner (Admin) Bhoomi Monitoring Cell, Revenue Department, Bengaluru.
2	M/s Investec and Investec builders and Developers Pvt. Ltd.	
3	M/s Info Finance and Icon Company Pvt. Ltd.	
4	M/s Muzaribha Bullion Trading LLP	
5	M/s Buraqh Groups	
6	M/s Nafiya Tours and Travels	
7	M/s S K Business Solutions LLP	
8	M/s Divya Spandana Co-operative Society	
9	M/s Darshanika Foundation	
10	M/s Heera Group of Companies	
11	M/s Himmel Advisory	
12	M/s Barrak Investment Consultant Pvt. Ltd.	
13	Al Falah Consumer Needs	
14	Akash Shruti Spice India Group	
15	Hemagiri Multipurpose Co-operative Society	
16	M/s Hindustan Infra Con Pvt. Ltd.	
17	M/s Morgenal Co-operative Society Ltd	
18	M/s Ambidant Marketing Pvt. Ltd.,	
19	M/s Capital Plus Company	

(M.E Channabasavaraja)  
Deputy Secretary to Government,  
Revenue Department,  
(SSLR, Services-1, Special Cell)

**ANNEXURE-2**

Sl No.	Fraudulent Company Name	With reference to Govt. Order RD 17 GRC 2022, Dated:24-01-2022, Designated Competent Authority as per KPID Act 2004, Sub section 1 of Section 5
1	M/s Dreams Infra India Ltd	Assistant Commissioner (Modernization of land records) Bhoomi Monitoring Cell, Revenue Department, Bengaluru.
2	M/s TGS	
3	M/s Tiforp Trading Pvt. Ltd.	
4	M/s Profito In Services	
5	M/s Z R Business Solutions	
6	M/s Sri Karuppuswamy Promoters	
7	M/s IBC	
8	M/s Achievers Agri India Pvt Ltd	
9	M/s WAM services (OPC) Pvt Ltd	
10	M/s Homigo Reality	
11	M/s AIMMS Ventures	
12	Vihaan Direct Selling (India) Pvt Ltd (Q Net)	

(M.E Channabasavaraja)  
Deputy Secretary to Government,  
Revenue Department,  
(SSLR, Services-1, Special Cell)